

ಇತಿಹಾಸ

PRATIBIMBA –Multidisciplinary Kannada Research Journal of IIMRD

ISSN: 2582-2284

Vol-4 Issue 5, Mar-Apr, 2023, Pp. 36-46.

©IIMRD, Mysuru



www.iimrd.com

ಇತಿಹಾಸ ವಸ್ತುಸಂಗ್ರಹಾಲಯದಲ್ಲಿರುವ ಪ್ರಾಚೀನವಶೇಷಗಳ ಮಹತ್ವ

ಜಗದೀಶ.ಎಚ್.ಎಂ*

*ಸಂಶೋಧಕರು, ಪ್ರಾಚೀನ ಇತಿಹಾಸ ಮತ್ತು ಮರಾಠೆ ಅಧ್ಯಯನ ವಿಭಾಗ, ಮಾನಸಗಂಗೋತ್ತಿ, ಮೈಸೂರು.

ಸಾರಾಂಶ: (Abstract)

‘ಆಧಾರವಿಲ್ಲದ ಇತಿಹಾಸವಿಲ್ಲ’ ಎಂಬ ನಾಜ್ಞಾದಿಯಂತೆ ಇತಿಹಾಸ ರಚನೆಯಲ್ಲಿ ಸ್ತೋಪನ್ನು ಹೇಳುವ ಸಾಕ್ಷಿ ಆಧಾರಗಳು ಅತಿ ಮುಖ್ಯವಾದವರ್ಗಗಳು. ಅವಿಗಳನ್ನು ವಸ್ತುಸಂಗ್ರಹಾಲಯಗಳು ಒದಗಿಸುತ್ತವೆ. ಸಾಮಾನ್ಯ ಜನರ ಪ್ರಕಾರ ವಸ್ತುಸಂಗ್ರಹಾಲಯವು ಸಾಂಸ್ಕೃತಿಕ ಸಂಪನ್ಮೂಲ. ಸಂಶೋಧಕರಿಗೆ ಜ್ಞಾನ ಮತ್ತು ಪ್ರಾಚೀನವಶೇಷಗಳ ಉಗ್ರಾಣ. ವಸ್ತುಸಂಗ್ರಹಾಲಯ ಶೈಕ್ಷಣಿಕ ಸಂಸ್ಥೆಗಳು ಮತ್ತು ಸಮಾಜಕ್ಕೆ ಇತಿಹಾಸಿಕ ಮಾಧ್ಯಮವಾಗಿದ್ದು, ಮಾನವ ಪರಂಪರೆಯನ್ನು ಸಂಸ್ಕೃತಿಯನ್ನು ಸಮಾಜದಲ್ಲಿ ಒಂದು ಬೀಳಿಗೆಯಿಂದ ಮತ್ತೊಂದು ಬೀಳಿಗೆ ವರ್ಗಾಯಿಸಲು ವಸ್ತುಗಳನ್ನು ಸಂರಕ್ಷಿಸಿರುವ ಇತಿಹಾಸಿಕ ತಾಣವೆಂದು ಹೇಳಬಹುದು. ಮರಾಠೆಯಲ್ಲಿ ಉತ್ತರನನದಲ್ಲಿ ದೊರೆತ ಪ್ರತಿಯೊಂದು ವಸ್ತುಗಳು (ಮಡಕೆ, ಗಾಟು, ಮಣಿಗಳು, ತೀಲಾಯಿಗ ಸಂಸ್ಕೃತಿಯ ಉಪಕರಣಗಳು, ಲೋಹಗಳು, ನಾಣ್ಯಗಳು, ಶಾಸನಗಳು ಮತ್ತು ಸುಡಾವೆ ಚೊಂಬಿಗಳು) ಆ ಸಮಾಳೀನ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಕಲೆ-ವಾಸ್ತುಶಿಲ್ಪದ ಬಗ್ಗೆ ಸ್ತೋಪ ಮಾಹಿತಿಯನ್ನು ಒದಗಿಸುವುದರಲ್ಲಿ ಇತಿಹಾಸ ರಚನೆಗೆ ಘೂರುಕವಾಗಿದೆ ಎಂದರೆ ತಪ್ಪಾಗಲಾರದು.

ಮುಖ್ಯವರ್ಣನೆಗಳು: (Keywords) ವಸ್ತುಸಂಗ್ರಹಾಲಯ, ಮರಾಠೆ ಇತಿಹಾಸ, ಪಳೆಯುಳಿಕೆಗಳು.

ಪೀಠಿಕೆ

ವಸ್ತುಸಂಗ್ರಹಾಲಯವು ತೆರೆದ ಮಾಹಿತಿ ಕೊಜ ಅದರಲ್ಲಿಯೂ ಸಂಶೋಧಕರಿಗೆ ಮತ್ತು ವಿದಾರ್ಥಿಗಳಿಗೆ ಒಂದಲ್ಲಿ ಒಂದು ರೀತಿಯಲ್ಲಿ ಆಕರ್ಷಿಸಲ್ಪಟ್ಟಿದೆ. ಸಾಮಾನ್ಯವಾಗಿ ವಸ್ತುಸಂಗ್ರಹಾಲಯಗಳು ನಾಗರಿಕತೆಗಳ ಏಳು-ಬೀಳುಗಳು, ಮಾರ್ವ ಇತಿಹಾಸ ಕಾಲ, ಇತಿಹಾಸ ಕಾಲದ ಮಾನವನ ಪರಿಸರದ ಜೊತೆಗಿನ ಸಂಬಂಧ, ಉಪಕರಣ ತಯಾರಿಕೆ, ತಂತ್ರಗಾರಿಕೆ ಮತ್ತು ಚಾತುಯುಗಳನ್ನು ವಸ್ತುಸಂಗ್ರಹಾಲಯಗಳಲ್ಲಿರುವ ವಸ್ತುಗಳಲ್ಲಿ ನೋಡಬಹುದಾಗಿದೆ. ಪ್ರಾಚೀನ ಕಾಲದ ಮಾನವ ಬಳಸಿ ಬಿಟ್ಟು ಹೋದ ವಸ್ತುಗಳು ಉಪಕರಣಗಳು, ಮಣ್ಣತ್ತೆ, ಸಿರಾಮಿಕ್ಸ್, ಗಾಟು, ಲೋಹಗಳು ಮತ್ತು ಪಳೆಯುಳಿಕೆಗಳು ಕೂಡ ವಸ್ತುಸಂಗ್ರಹಾಲಯದಲ್ಲಿದ್ದು, ಪ್ರಾಚೀನ ಕಾಲದಲ್ಲಿ ಮಾನವ ಆಹಾರ ಹುದುಕಾಟಕ್ಕೆ ಮತ್ತು ಆಹಾರ ಶೇಖರಣೆಗೆ ಮಾಡಿರುವ ಪ್ರಯೋಗಗಳು ಕಣ್ಣ ಮುಂದೆ ಬರುವುದಂತು ನಿಜ. ಇತಿಹಾಸವನ್ನು ಮನರ್ ರಚನೆಯಲ್ಲಿ ಮಹತ್ವಪೂರ್ಣ ದಾಖಲೆ ಒದಗಿಸುತ್ತಿದೆಯಲ್ಲದೆ ಕಲೆ, ಪರಂಪರೆ ಮತ್ತು ಆಚಾರ-ವಿಚಾರಗಳನ್ನು ಕಲಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

Please cite this article as: ಜಗದೀಶ.ಎಚ್.ಎಂ. (2023). ಇತಿಹಾಸ ವಸ್ತುಸಂಗ್ರಹಾಲಯದಲ್ಲಿರುವ ಪ್ರಾಚೀನವಶೇಷಗಳ ಮಹತ್ವ ಪ್ರತಿಬಿಂಬ: ಮುಖ್ಯದಿಕ್ಷಿಣಿರಿ ಕನ್ನಡ ರೀಸಬ್ಸೆರ್ವಿಸ್ ಜರ್ನಲ್ ಆಫ್ ಐಎಂಎಂಆರ್ಡಿ, 4(5), ಪು.ಸಂ. 36-46.

ಒಮ್ಮೆ ವಸ್ತುಸಂಗ್ರಹಾಲಯವನ್ನು ಒಳಹೊಚ್ಚಿ ನೋಡಿದರೆ ಇತಿಹಾಸ ವಿವಿಧ ಕಾಲಘಟ್ಟದ ಮಜಲುಗಳು ವ್ಯವಸ್ಥಿತವಾಗಿ ಜೋಡಿಸಲ್ಪಟ್ಟಿದ್ದು, ಸಾಮಾನ್ಯ ಜನರು ಸಹ ಕಾಲಕ್ರಮಣಿಕೆಯನ್ನು ಗುರುತಿಸುವವರು ಸರಳಿಕೃತವಾಗಿದೆ. ವಸ್ತುಸಂಗ್ರಹಾಲಯ ಒಂದೇ ವಿಚಾರಕ್ಕೆ ಸೀಮಿತವಾಗಿರದೆ ದೇಶ, ರಾಜ್ಯ, ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ವಿಚಾರಗಳನ್ನು ಹೇಳುವ ಅವಶೇಷಗಳು ವಸ್ತುಸಂಗ್ರಹಾಲಯದಲ್ಲಿ ಕಂಡುಬರುತ್ತವೆ.

ವಸ್ತುಸಂಗ್ರಹಾಲಯವು ನಿರ್ದಿಷ್ಟವಾದ ಅರ್ಥ ಹೊಂದಿಲ್ಲದಿದ್ದರೂ ಕೆಲವು ಸಂಸ್ಥೆಗಳು ತಮ್ಮದೇ ಅರ್ಥವನ್ನು ವ್ಯಕ್ತಪಡಿಸಿವೆ. ಅದರಲ್ಲಿ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ಪರಿಷತ್ (International Council of museum-ICOM) ಈ ರೀತಿ ವ್ಯಾಖ್ಯಾನಿಸಿದೆ. ವಸ್ತುಸಂಗ್ರಹಾಲಯವು ತೆರದ ಮಾಹಿತಿ ಕೊಳವಾಗಿದ್ದು, ಹಣಕಾಸನ್ನು ಸಂಗ್ರಹಿಸುವ ಕೇಂದ್ರವಾಗಿರದೆ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ಅಧ್ಯಾಪಕರಿಗೆ ಆಸಕ್ತಿ ಮತ್ತು ಕುಶಾಹಲಕಾರಿ ಸಂಗತಿಗಳನ್ನು ಉಂಬಡಿಸುತ್ತದೆ ಹಾಗೂ ಅದರ ಕುರಿತು ಅಧ್ಯಯನ ಕೇಂದ್ರಂದು ಸಮಾಜಕ್ಕೆ ವಸ್ತುಸಂಗ್ರಹಾಲಯದಲ್ಲಿರುವ ಪ್ರಾಚ್ಯಾವಶೇಷಗಳ ಬಗ್ಗೆ ಮಾಹಿತಿಯನ್ನು ಒದಗಿಸುವುದಾಗಿದೆ.

ಅಲ್ಲದ American Association of museum (AAM) ಸಹ ವಸ್ತುಸಂಗ್ರಹಾಲಯಕ್ಕೆ ಸಂಬಂಧಿಸಿದಂತೆ ಈ ರೀತಿ ವಿವರಿಸಿದೆ ವಸ್ತುಸಂಗ್ರಹಾಲಯವೆಂದರೆ ಮಾನವನು ಪರಿಸರದ ಜೊತೆ ಒಡನಾಡಿಯಾಗಿ ಪ್ರಾಚೀನ ಕಾಲದಿಂದಲೂ ತನ್ನ ಮತ್ತು ಪರಿಸರ ನಡುವಿನ ಸಂಬಂಧವನ್ನು ಮತ್ತು ಪರಂಪರೆಯನ್ನು ವಸ್ತುಗಳ ರೂಪದಲ್ಲಿ ಬಿಟ್ಟು ಹೊಗಿದ್ದು, ಅದನ್ನು ಮುಖ್ಯವಾಗಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕತೆಯನ್ನು ತಿಳಿಯುವ ಉದ್ದೇಶದಿಂದ ಪ್ರಸ್ತುತ ಪ್ರದರ್ಶಿಸುವ ಜಾಗವೇ ವಸ್ತುಸಂಗ್ರಹಾಲಯ. ಸಾಮಾನ್ಯ ಜನರ ಪ್ರಕಾರ ವಸ್ತುಸಂಗ್ರಹಾಲಯವು ಸಾಂಸ್ಕೃತಿಕ ಸಂಪನ್ಮೂಲ. ಸಂಶೋಧಕರಿಗೆ ಜ್ಞಾನ ಮತ್ತು ಪ್ರಾಚ್ಯಾವಶೇಷಗಳ ಉಗ್ರಾಣ. ವಸ್ತುಸಂಗ್ರಹಾಲಯಗಳು ಶೈಕ್ಷಣಿಕ ಸಂಸ್ಥೆಗಳು ಮತ್ತು ಸಮಾಜಕ್ಕೆ ಇತಿಹಾಸಿಕ ಮಾರ್ದಾಮವಾಗಿದ್ದು, ಮಾನವ ಪರಂಪರೆಯನ್ನು ಸಂಸ್ಕೃತಿಯನ್ನು ಸಮಾಜದಲ್ಲಿ ಒಂದು ಹೀಳಿಗೆಯಿಂದ ಮತ್ತೊಂದು ಹೀಳಿಗೆ ವರ್ಗಾಂಶಿಸಲು ವಸ್ತುಗಳನ್ನು ಸಂರಕ್ಷಿಸಿರುವ ಇತಿಹಾಸಿಕ ತಾಣವೆಂದು ಹೇಳಬಹುದು.

ಇತಿಹಾಸ ಮತ್ತು ವಸ್ತುಸಂಗ್ರಹಾಲಯದ ಸಹ ಸಂಬಂಧ

ಇತಿಹಾಸಿಕ ಸಂಸ್ಕೃತಿ ಮತ್ತು ಪ್ರಜ್ಞೆಯ ಪರಿಕಲ್ಪನೆಗಳನ್ನು ಆರ್ಥರಿಸಿದ ಸಂಶೋಧನೆಯು ವಸ್ತುಸಂಗ್ರಹಾಲಯಗಳಲ್ಲಿ ಇತಿಹಾಸ ರಚನೆಯ ವಿಶೇಷಣೆಗೆ ಹೋಸ ವಿಧಾನವನ್ನು ಒದಗಿಸುತ್ತದೆ. ಈ ಲೇಖನವು ಹೈರಿಸಿಕ್ಕೊಂಡಿರುವ ರಚನೆಯನ್ನು ಆರ್ಥರಿಸಿದೆ. ಇತಿಹಾಸದ ವಸ್ತುಸಂಗ್ರಹಾಲಯಗಳನ್ನು ಸಾಮಾಜಿಕ ಸಂಸ್ಥೆಗಳು ಮತ್ತು ಅವುಗಳ ಅನುಭವಗಳಿರದನ್ನೂ ಹೆಚ್ಚು ಸಮರ್ಪಿಸಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತೀಯ ಸಮಾಜವು ತನ್ನದೇ ಆದ ಭೂತಕಾಲಕ್ಕೆ (ಇತಿಹಾಸಿಕ ಸಂಸ್ಕೃತಿ) ಹೇಗೆ ಸಂಬಂಧಿಸಿದೆ ಎಂಬುದರ ಕುರಿತ ಪ್ರಮುಖ ಸಮಸ್ಯೆಗಳ ವಿಶೇಷಣೆಯು ರಾಜ್ಯವು ಪ್ರಬಲವಾದ ಪಾತ್ರವನ್ನು ವಹಿಸಿದೆ. ಅಧ್ಯರಿಂದ ವಸ್ತುಸಂಗ್ರಹಾಲಯಗಳು ಇತಿಹಾಸಿಕ ವಿಷಯಗಳ ಮೇಲೆ ಹೆಚ್ಚು ಪ್ರಭಾವ ಬೀರಿದೆ ಎಂದು ತೋರುತ್ತದೆ. ಆದರೂ ಹಿಂದಿನ ಜನರ ತಿಳುವಳಿಕೆಯೊಂದಿಗೆ (ಇತಿಹಾಸಿಕ ಪ್ರಜ್ಞೆ) ಹೆಚ್ಚು

ವಿಮರ್ಶಾತ್ಮಕವಾಗಿ ಅರಿಯಬಹುದು. ವಸ್ತುಸಂಗ್ರಹಾಲಯ ಲೇಖನವು ಸಂಕೀರ್ಣ ಮತ್ತು ವಿರೋಧಾಭಾಸದ ಹಂತಗಳಲ್ಲಿ ಸಂದರ್ಶಕರು ಬಡಿಹಾಸಿಕ ಸಂಸ್ಕೃತಿಗೆ ಸಂಬಂಧಿಸಿರುವ ವಿಧಾನಗಳಲ್ಲಿ ಸಹ ಅಳವಡಿಸಿಕೊಂಡಿರುವುದು ತೋರಿಸುತ್ತದೆ. ಅಲ್ಲದೆ ಸಂಶೋಧನೆಗೆ ಒಳಪಡದ ಪ್ರದೇಶಗಳಿಗೆ (ಇತಿಹಾಸ ವಸ್ತುಸಂಗ್ರಹಾಲಯಗಳು ಮತ್ತು ವಸ್ತುಸಂಗ್ರಹಾಲಯಗಳಲ್ಲಿನ ಇತಿಹಾಸ) ಕೊಡುಗೆ ನೀಡುತ್ತದೆ ಮತ್ತು ಏಕೇಕೃತವಾದವುಗಳಲ್ಲಿ (ಬಡಿಹಾಸಿಕ ಪ್ರಜ್ಞೆ) ವಿಶೇಷಣೆಯಲ್ಲಿ ಹೊಸ ಮಾರ್ಗಗಳನ್ನು ತೆರೆದಿಡುತ್ತದೆ.

ಇತಿಹಾಸ ವಸ್ತುಸಂಗ್ರಹಾಲಯದಲ್ಲಿರುವ ಪ್ರಾಚ್ಯವಶೇಷಗಳು

ಇತಿಹಾಸ ವಸ್ತುಸಂಗ್ರಹಾಲಯಗಳು ಪ್ರಮುಖವಾಗಿ ಇತಿಹಾಸ ಮನರ್ಥ ರಚನೆಗಳ ಅವಶ್ಯಕ ಪ್ರಾಚ್ಯವಾಶೇಷಗಳಾದ ಮರಾಠಿಯ ಶಿಲೋಪಕರಣಗಳು, ಮಾದರಿ ಶಿಲ್ಪಗಳು, ಮಡಿಕೆಗಳು, ಪಳೆಯಳಿಕೆಗಳು, ಲೋಹದ ಉಪಕರಣಗಳು, ಉತ್ಪನ್ನದಲ್ಲಿ ದೋರೆತ ವಸ್ತುಗಳು, ಶಿಲ್ಪಗಳು, ಮಣಿಗಳು, ಯುದ್ಧೋಪಕರಣಗಳು, ಇಟ್ಟಗೆಗಳು, ನಾಣ್ಯಗಳು, ಶಾಸನಗಳು ಮತ್ತು ಸುದಾವೆ ಬೊಂಬಿಗಳು ಮುಂತಾದವುಗಳನ್ನು ಸಾಮಾನ್ಯವಾಗಿ ಒಳಗೊಂಡಿದೆ. ನಮ್ಮ ಭೂಮಿಯ ಸು.4000 ಮೀಲಿಯನ್ ವರ್ಷಗಳಷ್ಟು ಹಳೆಯದು. ಭೂಮಿಯ ವಿಕಾಸದಲ್ಲಿ ನಾಲ್ಕು ಹಂತಗಳನ್ನು ಗುರುತಿಸಲಾಗಿದೆ. ಕೊನೆಯ ಹಂತವನ್ನು ಕ್ಷಾಟರೋನರಿ ಎಂದು ಕರೆಯಲಾಗಿದೆ. ಅದರಲ್ಲಿ ಎರಡು ಭಾಗ. ಈಗಿನ 10,00,000 ವರ್ಷಗಳಿಂದ 10,000 ವರ್ಷಗಳ ಹಿಂದಿನ ಕಾಲವನ್ನು ಇತ್ತೀಚಿನ ಫ್ಲಿಯಸ್ಮೋಸೀನ್ ಮತ್ತು 10,000 ವರ್ಷಗಳಿಂದ ಈಚಿನ ವರ್ತಮಾನ ಕಾಲ ಎಂದು ಹೇಳಬಹುದಾದ ಹೋಲೋಸೀನ್. ಫ್ಲಿಯಸ್ಮೋಸೀನಿನ ಆರಂಭ ಕಾಲದಲ್ಲಿ ಈಗ ನಾವು ಕಾಣುವಂತಹ ಹಸು, ಆನೆ, ಕುದುರೆ ಮುಂತಾದವುಗಳು ರೂಪ ತಳಿದಾಗಲೇ ಮಾನವನೂ ಅವಶರಿಸಿದ ಎನ್ನಲಾಗಿದೆ. ಆದರೆ ಇತ್ತೀಚಿನ ಸಂಶೋಧನೆಗಳು ಮನುಷ್ಯನ ಉಗಮ ಆಫ್ರಿಕಾದಲ್ಲಿ 2.6 ಮೀಲಿಯನ್ ಅಂದರೆ 26 ಲಕ್ಷ ವರ್ಷಗಳಷ್ಟು ಮುಂಚೆಯೇ ಅಯಿತು.

ಭಾರತದಲ್ಲಿಲ್ಲಿ ಆದ ಮಾನವರ ಅವಶೇಷಗಳು ದೋರೆತಿಲ್ಲವಾದರೂ ಎರಡನೆ ಹಿಮಯುಗಕ್ಕೆ ಅಂದರೆ ಸಾ.ಪೂ.250000ದ ಹೊತ್ತಿಗೆ ಸೇರಿದಂತೆ ಮಾನವ ಜೀವನದ ಕೆಲವು ಕುರುಮಗಳು ದೋರೆತಿವೆ. ಈಚಿಗೆ ಮಹಾರಾಷ್ಟ್ರದ ಬೋರಿ ಎಂಬಲ್ಲಿ ದೋರೆತಿರುವ ಮಾನವ ನಿರ್ಮಿತ ವಸ್ತುಗಳು ಮನುಷ್ಯ ಶಿಲ್ಲಿದ್ದ ಕಾಲವನ್ನು 1.4 ಮೀಲಿಯನ್ ವರ್ಷಗಳಷ್ಟು ಹಿಂದಕ್ಕೆ ಎಳೆದೊಯ್ದುತ್ತವೆ. ಆದರೆ ಸಾಮಾನ್ಯವಾಗಿ ಆಫ್ರಿಕಾಕ್ಕೆಂತ ತಡವಾಗಿ ಮಾನವ ಇಲ್ಲಿ ನೆಲೆಸಿದ ಎಂದು ಹೇಳಬಹುದು. ಆದ ಮಾನವ ಕಲ್ಲುಗಳ ಚಕ್ಕೆಗಳನ್ನೂ, ಕಚ್ಚು ಮಾಡಿದ ಕಲ್ಲುಗಳನ್ನೂ ಬೇಟಿಗಾಗಿಯೂ ಕತ್ತರಿಸುವುದು, ತುಂಡರಿಸುವುದು ಮುಂತಾದ ಕೆಲಸಗಳಾಗಿಯೂ ಬಳಸುತ್ತದ್ದು. ಆಗ ಮನುಷ್ಯ ಅಗಶ್ಯವಾದಷ್ಟು ಆಹಾರವನ್ನು ಕಾಡುಗಳಲ್ಲಿ ಅಲೆದು ಕೂಡಿಸಿಯೋ, ಬೇಟಿಯಾಡಿಯೋ ಗಳಿಸುತ್ತದ್ದು. ಕೈಗಿ, ವಾಸದ ಮನೆ ಇವ್ಯಾಪ್ತವೂ ಇರಲಿಲ್ಲ. ಸು.ಸಾ.ಶ.ಪೂ.9000ದವರಿಗೆ ಕಾಲ ಹೀಗೇ ಉರುಳಿತು.

ಶಿಲಾಯುಗ ಸಂಸ್ಕೃತಿಯ ಕಲ್ಲಿನ ಉಪಕರಣಗಳು

ಶಿಲಾಯುಗದ ಮಾನವನ ದ್ವಿನಂದಿನ ಚಟುವಟಿಕೆಗಳಲ್ಲಿ ಶಿಲೋಪಕರಣ ತಯಾರಿಕೆಯೂ ಒಂದು. ಶಿಲಾಯುಗದ ಪ್ರತಿ ಹಂತದಲ್ಲಿಯೂ ವಿಶಿಷ್ಟವಾದ ಉಪಕರಣ ಸಮುಚ್ಛಯ ಮತ್ತು ತಂತ್ರಜ್ಞಾನವನ್ನು ಕಾಣಬಹುದು. ಪರಿಸರ ಬದಲಾದಂತಲ್ಲ ಮಾನವ ಜೀವನ ಶೈಲಿ ಬದಲಾಗಿ ಇದಕ್ಕನುಗೂಣವಾಗಿ

ಉಪಕರಣಗಳ ಆಕಾರೆಗಳಲ್ಲಿ ಬದಲಾವಣೆಗಳಾದವು ತಂತ್ರಜ್ಞಾನದಲ್ಲಿ ಸುಧಾರಣೆಗಳಾದವು. ಉಪಕರಣಗಳ ತಯಾರಿಕೆಯ ವಿಧಾನವನ್ನು ಅವುಗಳ ಮೇಲಿರುವ ಕೆಲವು ನಿರ್ದಿಷ್ಟ ಗುರುತುಗಳಿಂದ ಸ್ಥಿರ ಮಟ್ಟಿಗೆ ಉಂಟಾಗಬಹುದು. ಈ ಪ್ರಕ್ರಿಯೆಯನ್ನು ನಿಶಿರವಾಗಿ ಅಥವ ಮಾಡಿಕೊಳ್ಳಲು ಪ್ರಾಗ್ಯೇತಿಹಾಸಿಕ ತಜ್ಞರು ಎರಡು ಮಾರ್ಗಗಳನ್ನು ಅವಲಂಬಿಸಿದ್ದಾರೆ. ಅವು ಪ್ರಾಯೋಗಿಕ ಮಾರ್ಗ ಮತ್ತು ಜನಾಂಗಿಯ ಅಧ್ಯಯನ ಮಾರ್ಗ.

ಮೇಲಲೆನೆಯದು ಉಪಕರಣಗಳನ್ನು ಸ್ಥಿತಿ ತಯಾರಿಸಿ ಈ ಕ್ರಿಯೆಯು ಒಳಗೊಳ್ಳುವ ಹಂತಗಳನ್ನು ಅರಿಯುವ ಪ್ರಯತ್ನವಾದರೆ, ಎರಡನೆಯದು ಕೆಲವು ಆದಿವಾಸಿ ಪಂಗಡಗಳಲ್ಲಿ ಇಂದಿಗೂ ಬಳಕೆಯಲ್ಲಿರುವ ಶಿಲೋಪಕರಣಗಳು ಮತ್ತು ಅದರ ತಂತ್ರಜ್ಞಾನವನ್ನು ಅಭ್ಯಾಸಿಸುವುದರ ಮೂಲಕ ಪ್ರಾಗ್ಯೇತಿಹಾಸಿಕ ತಂತ್ರಗಳನ್ನು ಮರು ಸೃಷ್ಟಿಸುವ ಪ್ರಯತ್ನ. ಉಪಕರಣ ತಯಾರಿಕೆ ಸುಲಭ ಸಾಧ್ಯ ಚಟುವಟಿಕೆಯಲ್ಲ. ಇದು ಕಲ್ಲಿನ ಭೌತಿಕ ಗುಣಲಕ್ಷಣಗಳಿಗನುಗುಣವಾಗಿ ಆಕಾರಕ್ಕೆ ಆಯ್ದು ಕಲ್ಲನ್ನು ಕೆತ್ತುವ ಜಾಣ್ಣೆ ನಿಪುಣತೆ ಮತ್ತು ಅದಕ್ಕೆ ತಕ್ಕ ಪರಿಶ್ರಮ ಅನುಭವ ಇವೆಲ್ಲವನ್ನು ಒಳಗೊಂಡ ಒಂದು ಸಂಕೀರ್ಣ ಕ್ರಮ ಎಂಬುದು ಇಂತಹ ಅಧ್ಯಯನಗಳಿಂದ ತಿಳಿದುಬಂದಿದೆ.

ಈ ಸಂಸ್ಕೃತಿಯು 15 ಲಕ್ಷ ವರ್ಷದಿಂದ 1.5 ಲಕ್ಷದವರೆಗೆ ಎಂದು ಉಪಕರಣಗಳ ನಮೂನೆಯಿಂದ ಏಂಗಡಿಸಲಾಗಿದೆ. ಯಾವುದೇ ರೀತಿಯ ಹೆಚ್ಚು ನಯಗೊಳಿಸದ ಒರಟಾದ ಉಪಕರಣಗಳು ಬೆರಳಿನಿಂದ ಹಿಡಿದು ಉಪಯೋಗಿಸುವಂತಹ ಉಪಕರಣಗಳು ಇವು. ಆದ ಹಳೆಶಿಲಾಯಗದ ಉಪಕರಣಕ್ಕಿಂತ ಗಾತ್ರದಲ್ಲಿ ಚಿಕ್ಕವು. ಇಲ್ಲಿ ಹೆಚ್ಚು ಚಿಕ್ಕೆ ಉಪಕರಣ ತಂತ್ರಜ್ಞಾನದ ಕಾಲ ಫಟ್ಟವಾಗಿದೆ. ವಸ್ತುಸಂಗ್ರಹಾಲಯಕ್ಕೆ ಪ್ರವೇಶಿಸುತ್ತಿದ್ದಂತೆ ಈ ಉಪಕರಣಗಳು ಕಾಣಿಸುತ್ತವೆ.¹

ಅವುಗಳಲ್ಲಿ ಆದ ಹಳೆ ಶಿಲಾಯಗ ಮತ್ತು ಮದ್ಯ ಹಳೆ ಶಿಲಾಯಗ ಉಪಕರಣಗಳು ಇವುಗಳಲ್ಲಿ ಮುಖ್ಯವಾದವುಗಳಿಂದರೆ ಕೈಗೊಡಲಿ, ಕ್ಷೀವರ್, ಸ್ತೇಪರ್, ಹೆಚ್ಚಿನ ಸಂಖ್ಯೆಯಲ್ಲಿದ್ದು ಕೋರ್, ಸ್ನೇಪಾಗಳು ಕಡಿಮೆ ಸಂಖ್ಯೆಯಲ್ಲಿದೆ. ಉಪಕರಣಗಳನ್ನು ಕ್ಷಾಜ್ಯೇಷ್ಟ್ ಹಾಗೂ ಗ್ರಾನ್ಯೇಷ್ಟ್ ಶಿಲೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಪಯೋಗಿಸಿದ್ದು ಡಾಸ್ಪರ್, ಕ್ಷಾಟ್, ಕ್ಷಾಷ್ಟ್ ಮತ್ತು ಚರ್ಫ್ ಮಿಶ್ರಿತ ಶಿಲೆ ಕಾಂಗ್ಲೋ ಮೆರಿಟ್ ಶಿಲೆ, ಕಡಿಮೆ ಸಂಖ್ಯೆಯಲ್ಲಿವೆ. ಇವುಗಳನ್ನು ಭಾರಾತದಾದ್ಯಂತ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿದಲಾಗಿದೆ.

ಅಂತ್ಯ ಹಳೆ ಶಿಲಾಯಗ ಹಂತದಲ್ಲಿ ಹಲಗು ತಂತ್ರಜ್ಞಾನ ಹೆಚ್ಚಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಲಗುಗಳು ದೊರೆಯುತ್ತವೆ ಮತ್ತು ಇವುಗಳ ಜೊತೆಗೆ ಮೊನೆ, ಬೊರಾರ್, ಬ್ಯಾರಿನ್ ಮತ್ತು ಸ್ವೇಪರ್ ಮುಂತಾದ ಉಪಕರಣಗಳಿಂದ ಕೂಡಿದ್ದ ಇವು ಚರ್ಫ್, ಜಾಸ್ಪರ್ ಮತ್ತು ಚಡ್ಡಿಕ್ಷಾಜ್ಯೇಷ್ಟ್ ಶಿಲೆಯಿಂದ ಮಾಡಿದಂತಹ ಉಪಕರಣಗಳಾಗಿವೆ.² ನವಶಿಲಾಯಗದ ಉಪಕರಣಗಳಲ್ಲಿ ಕೊಡಲಿಯು ಪ್ರಮುಖವಾದದ್ದು. ಪ್ರಾಣವಾಗಿ ಉಚ್ಚಿ ನಯಗೊಳಿಸಲ್ಪಟ್ಟಿದ್ದು ಈ ಕೈಗೊಡಲಿಗಳು ಸಾಮಾನ್ಯವಾಗಿ ಡಾಲರ್ಯೇಟ್ (ಕರಿಕಲ್ಲು) ನಿಂದ ಮಾಡಲ್ಪಟಿದೆ.³

ಮಾಡಿಕೆಗಳು

ಮರಾಠನ ಸಂಸ್ಕೃತಿಗಳ ಅಧ್ಯಯನದಲ್ಲಿ ಮಣ್ಣಿನ ಪಾತ್ರೆಗಳ ಮತ್ತು ಅವುಗಳ ಅವಶೇಷಗಳ ಅಧ್ಯಯನಕ್ಕೆ ಬಹಳ ಮಹತ್ವ ಹೊಡಲಾಗಿದೆ. ವಸತಿ ನಿರ್ವಹಣೆಗಳ ಉತ್ಪನ್ನದಿಂದ ಬೆಳಕಿಗೆ ಬರುವ

ಪ್ರಾಚೀನಸ್ತುಗಳಲ್ಲಿ ಮಡಿಕೆಗಳ ಅವಶೇಷಗಳೇ ಅಧಿಕ ಪ್ರಮಾಣದಲ್ಲಿ ಇರುತ್ತವೆ. ಮಣಿನಿಂದ ತಯಾರಿಸಲಾದ ಇಂತಹ ಪಾತ್ರಗಳು ಹೆಚ್ಚು ಕಾಲ ತಾಳಲಾರವು. ಸುಲಭವಾಗಿ ಒಡೆದು ಹೊಗುತ್ತವೆ. ಒಡೆದು ಹೊದ ಮಡಕೆಗಳನ್ನು ಮತ್ತೆ ಬಳಸಲು ಬರುವುದಿಲ್ಲ. ಇದರಿಂದ ಹೊಸ ಮಡಕೆಗಳನ್ನು ತಯಾರಿಸಬೇಕಾಗುತ್ತದೆ. ಲೋಹಗಳ ಬಳಕೆಯ ಹೆಚ್ಚು ಪ್ರಜಕೆರಾಗುವುದಕ್ಕೆ ಮುಂಚೆ ಆಹಾರ ಇತ್ಯಾದಿಗಳ ಸಂಗ್ರಹಕ್ಕೆ ಮಣಿನ ಪಾತ್ರಗಳೇ ಬಳಸಲ್ಪಡುತ್ತಿದ್ದವು. ಸಮಾಜದ ಎಲ್ಲಾ ವರ್ಗಗಳ ಜನರಿಗೂ ಇವು ಅವಶ್ಯಕವಾದ ಬಳಕೆಯ ವಸ್ತುಗಳಾಗಿದ್ದವು.⁴

ವಿವಿಧ ಸಂಸ್ಕೃತಿಗಳ ಜನರು ವಿವಿಧ ರೀತಿಯ ಮಡಕೆಗಳನ್ನು ಉಪಯೋಗಿಸುತ್ತಿದ್ದರು. ಉದಾಹರಣೆಗೆ, ಸಿಂಧೂ ಸಂಸ್ಕೃತಿಯ ಜನರು ಕಪ್ಪು ವರ್ಣದಿಂದ ಚಿತ್ರಗಳನ್ನು ಬರೆಯವಾಗಿರುವ ಕೆಂಪು ವರ್ಣದ ಮಡಕೆಗಳನ್ನು ಬಳಸುತ್ತಿದ್ದರು. ಗಂಗಾ ನದಿಯ ಬಯಲಿನಲ್ಲಿದ್ದ ಕಟ್ಟಣ ಯುಗದ ಜನರು ವಿಶಿಷ್ಟ ಬಗೆಯ ಚಿತ್ರಿತ ಬೂದು ವರ್ಣದ ಮಡಕೆಗಳನ್ನು ಉಪಯೋಗಿಸುತ್ತಿದ್ದರು. ದಕ್ಷಿಣ ಭಾರತದ ಬೃಹತ್ ಶಿಲಾಯುಗ ಸಂಸ್ಕೃತಿಯ ಜನರು ಕಪ್ಪು ಮತ್ತು ಕೆಂಪು ವರ್ಣದ ಮಡಕೆಗಳನ್ನು ಉಪಯೋಗಿಸುತ್ತಿದ್ದರು. ಆಹಾರ, ಕಾಯಧಾ, ಮಾಳ್ಳಿ ಮತ್ತು ಜೋವೆಸ್ ಸಂಸ್ಕೃತಿಗಳಲ್ಲವೂ ತಾಮ್ರ ಶಿಲಾಯುಗದ ಕಾಲದನೇ ಅಗಿದ್ದರೂ, ಈ ಸಂಸ್ಕೃತಿಗಳನ್ನೂ ಆಯಾ ಸಂಸ್ಕೃತಿಗಳಲ್ಲಿ ಬಳಸುತ್ತಿದ್ದ ಮಡಕೆಗಳ ಮಾದರಿಗಳ ಆಧಾರದಿಂದಲೇ ಮೋದಲಿಗೆ ಗುರುತಿಸಲಾಯಿತು.

ಮಣಿಗಳು

ಗಾಜಿನ ಮಣಿಗಳು, ಬಂಗಾರದ ಮಣಿಗಳು, ಅರೆಪ್ರತ್ಯಾಸ್ತ ಶಿಲೆಯ ಮಣಿಗಳು (beads of semiprecious stones), ಇತ್ಯಾದಿ (ಸಾಮಗ್ರಿಯನ್ನಾದರಿಸಿ). ಉದ್ದನೆಯ ಮಣಿಗಳು, ಶಂಕುವಿನಾಕಾರದ ಮಣಿಗಳು (bucolic beads), ದ್ವಿಶಂಕುವಿನಾಕಾರದ ಮಣಿಗಳು, ಚಪ್ಪಟೆಯಾದ ವೃತ್ತಾಕಾರದ ಮಣಿಗಳು (disc-shaped beads), ಇತ್ಯಾದಿ (ಆಕೃತಿ, ಸ್ವರೂಪವನ್ನಾದರಿಸಿ) ಇಂತಹ ಅದೆಷ್ಟೋ ಮಣಿಗಳು ವಸ್ತುಸಂಗ್ರಹಾಲಯದಲ್ಲಿದ್ದು, ಇತಿಹಾಸ ರಚನೆಗೆ ಸಹಾಯಕವಾಗಿವೆ⁵.

ಲೋಹದ ವಸ್ತುಗಳು

ಬೆಳ್ಳಿಯ ವಸ್ತುಗಳು, ತಾಮ್ರದ ವಸ್ತುಗಳು, ಕಂಚಿನ ವಸ್ತುಗಳು, ಕಂಚಿನ ವಸ್ತುಗಳು, ಸೀಸದ ವಸ್ತುಗಳು, ಕಟ್ಟಣದ ವಸ್ತುಗಳು, ಇತ್ಯಾದಿ. ಲೋಹದ ವಸ್ತುಗಳಿಂದ ಆಯುಧಗಳನ್ನು ತಯಾರಿಸಿ ಬೇಕೆಗೆ, ಯುದ್ಧಕ್ಕೆ ಬಳಸುತ್ತಿದ್ದರು. ಚಿನ್ನ ಮತ್ತು ಬೆಳ್ಳಿಯ ಲೋಹದಿಂದ ತಯಾರಿಸಿದ ಆಭರಣಗಳನ್ನು ಧರಿಸುತ್ತಿದ್ದರು. ಕಟ್ಟಣ ಮಾನವನಿಗೆ ಪರಿಚಯವಾದ ಕಾಲದಲ್ಲಿ ಕೃಷಿಯಲ್ಲಿ ಒಂದು ಕ್ರಾಂತಿಯೇ ನಡೆಯಿತು. ಕಟ್ಟಣದ ನೇಗಿಲಿನಿಂದ ಉಳಿಮೆ ಮಾಡಿ ವಿಸ್ತಾರವಾದ ಭೂಮಿಯನ್ನು ವೃವಿಸಾಯಕ್ಕೆ ಬಳಪಡಿಸಿದನು.⁶

ಮಣಿನಿಂದ ತಯಾರಿಸಿದ ವಸ್ತುಗಳು

ಮುದ್ರೆಗಳು, ಮನುಷ್ಯಾನಾಕೃತಿಗಳು, ಪ್ರಾಣಿಗಳು, ಇತರ ವಸ್ತುಗಳು. ಈ ವಸ್ತುಗಳು ಕ್ಯೆಲ್ಲಿಂದ ತಯಾರಿಸಲ್ಪಟ್ಟಿದ್ದವೇಯೇ ಅಥವಾ ಅಳ್ಳಿನ್ನು ಬಳಸಿ ಮಾಡಲ್ಪಟ್ಟವೇಯೇ ಧಾರ್ಮಿಕ ವಿಧಗಳು

ಸಂಬಂಧಸಿವೆಯೇ – ಇತ್ಯಾದಿ ವಿವರಗಳು ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ವಿಷಯಗಳನ್ನು ಅರಿತುಕೊಳ್ಳಲು ಪ್ರಾಚ್ಯವಸ್ತುಗಳನ್ನು ಹೇಗೆ ಮೂಲ ಸಾಮಗ್ರಿಗಳಾಗಿ ಉಪಯುಕ್ತವಾಗುತ್ತವೆ ಎಂಬುದರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಒಂದು ಕಾಲದಲ್ಲಿ ಅಥವಾ ಒಂದು ಸಂಸ್ಕೃತಿಯ ತಾಂತ್ರಿಕ ಜ್ಞಾನದ ಪ್ರಗತಿಯ ಮಟ್ಟವನ್ನು ಅವು ಸೂಚಿಸುತ್ತಿರ್ಣೇ ಅಲ್ಲದೆ ಸಾಮಾಜಿಕ ಸಂಪ್ರದಾಯಗಳು, ನಂಬಿಗೆಯ ಮುಂತಾದ ಅಮೂರ್ಖ ವಿಷಯಗಳ ಬಗ್ಗೆಯೂ ಸಾಕಷ್ಟು ಬೆಳಕು ಬೀರಬಲ್ಲವು. ಉದಾರಣೆಗೆ, ಲೋಕದ ವಸ್ತುಗಳ ಶಾಸ್ತ್ರೀಯ ಅಧ್ಯಯನದಿಂದ ಅವುಗಳನ್ನು ತಯಾರಿಸಲು ಬೇಕಾದ ತಂತ್ರದ ಜ್ಞಾನದ ಗುಣಮಟ್ಟವನ್ನು ಅರಿತುಕೊಳ್ಳಬಹುದು. ಕೊಡಲಿ, ಚಾಕು, ಹಾರೆ, ಕುಡುಗೋಲು ಮುಂತಾದ ವಸ್ತುಗಳು ದೈನಂದಿನ ಚಟುವಟಿಕೆಗಳನ್ನು ಪರಿಚಯಿಸಬಲ್ಲವು. ಖಡ್ಗ, ಬಾಣ, ಬಿಲ್ಲು, ಕಾಟ, ಮುಂತಾದ ಯುದ್ಧ ಸಲಕರಣೆಗಳು ಜನರ ಯುದ್ಧ ವಿಧಾನಗಳ ಬಗ್ಗೆ ಸೂಚನೆ ನೀಡಬಲ್ಲವು. ಹೀಗೆ ಪ್ರಾಚ್ಯವಸ್ತುಗಳ ಸರಿಯದ ವರ್ಗೀಕರಣ, ವಿವರಣೆಗಳಲ್ಲದೆ ಅವುಗಳ ಪರಾಮರ್ಶ ಹೂಡ ಉತ್ತರಣಿಸಲು ವರದಿಯಲ್ಲಿ ಸೇರೆಟ್ಟಿರುತ್ತದೆ.⁷

ಇತಿಹಾಸ ರಚನೆ

ಇತಿಹಾಸ ಮೂರ್ವ ಹಾಗೂ ಇತಿಹಾಸ ಕಾಲದ ಹಲವು ನಿರ್ವೇಶನಗಳಲ್ಲಿ ಉತ್ತರಣಿಸಲಾಗುತ್ತಿರುತ್ತಾರೂ ಅವುಗಳ ಫಲಿತಾಂಶವು ಭಾರತದ ಇತಿಹಾಸವನ್ನು ಕುರಿತ ಪ್ರಮುಖವಾಗಿನಿಯ ಕೃತಿಗಳಲ್ಲಿ ಪ್ರತಿಫಲನಗೊಂಡಿಲ್ಲ. ಇತಿಹಾಸಮೂರ್ವ ಯುಗದ ಪ್ರಾಚ್ಯ ಸಂಶೋಧನೆಗಳನ್ನು ಪರಿಗಣಿಸದೇ ಹೋದಲ್ಲಿ ಸಾಮಾಜಿಕ ಮಾರ್ಪಾಡಿನ ಹಂತಗಳು ತಿಳಿಯುವದಿಲ್ಲ. ಇತಿಹಾಸ ಕಾಲದ 150ಕ್ಕಿಂತ ಹೆಚ್ಚು ನಿರ್ವೇಶನಗಳು ಉತ್ತರಣಿಸಲಾಗಿದ್ದರೂ, ಅವುಗಳಿಂದ ದೂರೆತ ಮಾಹಿತಿಗಳನ್ನು ಪ್ರಾಚೀನ ಕಾಲದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಪ್ರಮುಖತ್ವಗಳಿಗೆ ಹೊಂದಿಸುವಂತೆ ಸಮೀಕ್ಷೆಗಳು ಇಲ್ಲ. ಇದುವರೆಗೆ ಕೆಲವು ಬೌದ್ಧ ಹಾಗೂ ಹಿಂದು ನಿರ್ವೇಶನಗಳ ಮಹತ್ವ ಎತ್ತಿ ಹಿಡಿಯಲಾಗಿದೆ, ಆದರೆ ಇತರ ಇತಿಹಾಸಿಕ ಅಂಶಗಳೊಂದಿಗೆ ಅವುಗಳ ಸಂಬಂಧವನ್ನು ಸಮನ್ವಯಗೊಳಿಸಿ ಮತಗಳ ಇತಿಹಾಸವನ್ನು ನೋಡುವುದು ಅಗತ್ಯ.

ಪ್ರಾಚೀನ ಇತಿಹಾಸದ ರಚನೆ ಇದುವರೆಗೂ ಮುಖ್ಯವಾಗಿ ಭಾರತೀಯ ಹಾಗೂ ವಿದೇಶಿಯ ಸಾಹಿತ್ಯ ಆಧಾರ ಮೇಲೆ ನಿಂತಿದೆ. ನಾಣ್ಯಗಳು ಮತ್ತು ಶಾಸನಗಳು ಪರಿಗಣಿತವಾದಾಗಲೂ ಗ್ರಂಥ ಮೂಲಗಳೇ ಹೆಚ್ಚು ಮಹತ್ವ ಗಳಿಸಿವೆ. ವೈದಿಕ ಯುಗಕ್ಕೂ ವರ್ಣರಂಜಿತ ಬಾದು ಮಡಕೆಗಳ ಕುಂಭ ಸಂಸ್ಕೃತಿ ಮತ್ತಿತರ ಪ್ರಾಚ್ಯಶಸ್ತ್ರ ಸಂಶೋಧನೆಗಳಿಗೂ ಇರುವ ಸಂಬಂಧವನ್ನು ನಾವು ಸಮರ್ಥನಗಳೊಂದಿಗೆ ಬಲಪಡಿಸಬೇಕಾಗಿದೆ. ಪಾಲಿ ಸಾಹಿತ್ಯವನ್ನು ಉತ್ತರ ಭಾರತದ ಹೋಳಪಾದ ಕರಿಯ ಮಡಕೆಗಳ ಕುಂಭ ಸಂಸ್ಕೃತಿ ನಿರ್ವೇಶನಗಳ ಸಂಶೋಧನೆಗಳೊಂದಿಗೂ, ಸಂಗಂ ಸಾಹಿತ್ಯದಿಂದ ದೂರೆಯುವ ಮಾಹಿತಿಗಳನ್ನು ದಾಖ್ಲಿ ಭಾರತದ ಶಾಸನಗಳು ಮತ್ತು ಬೃಹತ್ ಶಿಲಾ ಸಮಾಧಿಗಳೊಂದಿಗೂ ಹೊಂದಿಸುವುದು ಅಗತ್ಯ.

ಪ್ರಾಚ್ಯ ಸಂಶೋಧನೆಗಳು ಒದಗಿಸುವ ಮಾಹಿತಿಗಳು ಮರಾಠಿಗಳು ನೀಡುವ ವಂಶಾವಳಿಗಿಂತ ಹೆಚ್ಚು ಖಚಿತ ಎಂದು ಪರಿಗಣಿಸಬೇಕು. ಅಯೋಧ್ಯೇಯ ರಾಮನು ಮರಾಠಿಗಳ ಪ್ರಕಾರ ಕ್ರಿ.ಪ್ರ.200ದ ಸುತ್ತಿಗೆ ಸೇರುತ್ತಾನಾದರೂ ಅಯೋಧ್ಯೇಯ ಉತ್ತರಣಿಸಲಾಗುತ್ತಿರುತ್ತಾರೆ. ಕೃಷ್ಣನು ಮಹಾಭಾರತದಲ್ಲಿ ಪ್ರಮುಖ ಪಾತ್ರ ವಹಿಸಿದನಾದರೂ ಮಥುರಾದಲ್ಲಿ ದೂರೆತಿರುವ ಶಾಸನಗಳು, ಪ್ರತಿಮೆಗಳು ತುಂಡುಗಳು ಕ್ರಿ.ಪ್ರ.200 ಮತ್ತು ಕ್ರಿ.ಶ.300ಕ್ಕೆ ಸೇರಿದವಾಗಿದ್ದು, ಕೃಷ್ಣನ ಪಾತ್ರಕ್ಕೆ,

ಸಮಭಂಗನೆ ನೀಡಿಲ್ಲ. ಇದರಿಂದಾಗಿ ಮಹಾಭಾರತ, ರಾಮಾಯಣ ಆಥಾರ ಮೇಲೆ ಒಂದು ‘ಮಹಾಕಾವ್ಯ ಯುಗವು’ ಅನ್ವಯಿತ್ವದಲ್ಲಿತ್ತು ಎಂಬ ಭಾವನೆಯನ್ನು ನಾವು ಕೈಬಿಡಬೇಕಾಗಿದೆ.

ಕೆಲವು ಶಾಸನಗಳನ್ನು ಅವುಗಳಲ್ಲಿ ಇತಿಹಾಸಿಕ ಮಹತ್ವವಿಲ್ಲ ಎಂದು ಹೇಳಿ ತಳ್ಳಿ ಹಾಕುವುದುಂಟು.‘ಇತಿಹಾಸಿಕ ಮಹತ್ವ’ ಎಂದರೆ ರಾಜಕೀಯ ಇತಿಹಾಸಿಕ ರಚನೆಯ ಮಾಹಿತಿ ಒದಗಿಸುವುದು ಎಂಬುದಾಗಿ ಪರಿಗಣಿಲಾಗಿದೆ. ಆದರೆ ಮರಾಠಾಗಳಿಗೆ ಹೋಲಿಸಿದರೆ ಶಾಸನಗಳು ಹೆಚ್ಚು ವಿಶ್ಲಾಷಾಹ್ರ. ಉದಾಹರಣೆಗೆ ಶಾಸನಗಳ ಪ್ರಕಾರ ಶಾತವಾಹನರು ಕ್ರಿ.ಪೂ. ಒಂದನೇಯ ಶತಮಾನಕ್ಕೆ ಸೇರಿದವರಾದರೆ ಮರಾಠಾಗಳು ಅವರ ಕಾಲವನ್ನು ಇನ್ನೂ ಹಿಂದಕ್ಕೆ ಒಂದುತ್ತೆ ಬಹುತ್ವದೆ. ಶಾಸನಗಳು ರಾಜನೊಬ್ಜನ ಆಳ್ಳಿಕೆಯ ಅವಧಿ, ಅವನ ಜ್ಯೇಶ್ವರ್ಯಾತ್ರೆ, ರಾಜ್ಯ ವಿಸ್ತರಣೆ ಮುಂತಾದುವನ್ನು ಮಾತ್ರವಲ್ಲದೆ, ಆಡಳಿತ ವ್ಯವಸ್ಥೆ, ಸಮಾಜ, ಅರ್ಥವ್ಯವಸ್ಥೆ, ಮತಧರ್ಮ ಮುಂತಾದ ಹಲವು ಮುಖಗಳನ್ನು ತೋರಿಸುತ್ತವೆ. ಈ ಕೃತಿಯಲ್ಲಿ ಶಾಸನಗಳನ್ನು ರಾಜಕೀಯ ಮತ್ತು ಮತ ಧಾರ್ಮಿಕ ಇತಿಹಾಸಗಳಿಗೆ ಮಾತ್ರವಲ್ಲದೆ, ಹೊಸ ರಾಜ್ಯಗಳ ಉದಯ, ಹಿಡುವಳಿ ಪದ್ಧತಿಯಲ್ಲಿನ ಆದ ಬದಲಾವಣೆಗಳು ಮುಂತಾದವರ್ಗಗಳನ್ನು ವಿವರಿಸಲು, ಸಹ ಒಳಿಸಿಕೊಳ್ಳಲಾಗಿದೆ. ಅಂತೆಯೇ ನಾಣ್ಯಗಳನ್ನು ಇಂಡೋ-ಗ್ರೀಕರು, ಶಕರು, ಶಾತವಾಹನರು, ಕುಶಾನರು ಇವರುಗಳ ಇತಿಹಾಸವನ್ನು ನಿರೂಪಿಸುವುದಕ್ಕೂ, ವಾರೇಜ್ಯ ಮತ್ತು ನಗರ ಜೀವನದ ಇತಿಹಾಸ ಮೇಲೆ ಬೇಳಕು ಬೀರುವುದಕ್ಕೂ ಬಳಸಿದ್ದೇವೆ.


ಒಟ್ಟಿನಲ್ಲಿ ಸಾಹಿತ್ಯ, ನಾಣ್ಯಗಳು, ಶಾಸನಗಳು, ಪ್ರಾಚ್ಯ ಸಂಶೋಧನೆ ಮುಂತಾದ ಹಲವು ಮೂಲಗಳು ನೀಡುವ ಮಾಹಿತಿಗಳ ಸಂಗ್ರಹವು ಇತಿಹಾಸ ರಚನೆಗೆ ಆಗತ್ಯ. ಹಾಗಾಗಿ ಅವುಗಳಲ್ಲಿ ಯಾವ ಮೂಲದ ಬೆಲೆ ಎಷ್ಟು ಎಂಬ ಪ್ರಶ್ನೆ ಏಳುತ್ತದೆ. ನಾಣ್ಯಗಳು, ಶಾಸನಗಳು, ಪ್ರಾಚ್ಯ ಸಂಶೋಧನೆಗಳು ಒದಗಿಸುವ ಮಾಹಿತಿಗಳು ಮರಾಠಾಗಳು, ಕಾವ್ಯ ಒದಗಿಸುವಂತಹವರ್ಕಿಂತ ಹೆಚ್ಚು ವಿಶ್ಲಾಷಾಹ್ರ ಎಂದು ಪರಿಗಣಿಸಬೇಕು. ಗ್ರಂಥ ಮೂಲಗಳು ಬಲಿಷ್ಠ ವರ್ಗಗಳವರ ರೂಪಿ, ಪರಂಪರೆ, ಆಚಾರಗಳಿಗೆ ಮಹ್ಯ ನೀಡಿ, ಜಾತಿ ಆಧಾರಿತ ಇತರ ವರ್ಗಗಳವರ ಮೇಲೆ ಹೇರಿದ ನಿಷೇಧಗಳು, ಅನರ್ಹತೆಗಳನ್ನೂ ಪರಿಗಣಿಸಬೇಕೇ ಇರಲು ಸಾಧ್ಯವಿಲ್ಲ. ವಸ್ತುಸಂಗ್ರಹಾಲಯಗಳು ತನ್ನ ಒಡಗಿನಲ್ಲಿ ಆಡಗಿಸಿಕೊಂಡಿರುವ ವಸ್ತುಗಳಿಂದ ಇತಿಹಾಸವನ್ನು ಸರಿಯಾದ ರೀತಿಯಲ್ಲಿ ಮನರ್ಹ ರಚನೆಯಲ್ಲಿ ಸಾಧ್ಯವಾಗಿದೆ. ಇಂತಹ ಒಂದು ತೌಲನಿಕ ದೃಷ್ಟಿಕೋನವು ಮಾತ್ರ ಪ್ರಾಚೀನ ಭಾರತವು ‘ಅದ್ವೀತಿಯ’ವಾದ ‘ಷಣೀಯಲ್ಲಿ’ದ್ದ ದೇಶವಾಗಿತ್ತು ಎಂಬ ತಪ್ಪಿ ಭಾವನೆಯನ್ನು ದೂರಗೊಳಿಸಿ ಪ್ರಾಚೀನ ಭಾರತವು ಸಹ ಇತರ ಮರಾಠನ ಸಮಾಜಗಳು ಹಾಗೂ ಇತರ ದೇಶಗಳಲ್ಲಿ ತೋರಿ ಬಂದ ಪ್ರವೃತ್ತಿಗಳನ್ನು ಎಷ್ಟರ ಮಟ್ಟಿಗೆ ತಾನೂ ತೋರಿತು ಎಂಬುದನ್ನು ನಮಗೆ ತಿಳಿಸುತ್ತದೆ.



1. ಆದ ಹಳೆಶಿಲಾಯುಗದ ಉಪಕರಣಗಳು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಸ್ತುಸಂಗ್ರಹಾಲಯ, ಮಾನಸಗಂಗೋಡೀ, ಮೈಸೂರು,



2. ಮಧ್ಯ ಶಿಲಾಯುಗದ ಉಪಕರಣಗಳು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಸ್ತುಸಂಗ್ರಹಾಲಯ, ಮಾನಸಗಂಗೋಡೀ, ಮೈಸೂರು,



3. ನವಶಿಲಾಯುಗದ ಉಪಕರಣಗಳು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಸ್ತುಸಂಗ್ರಹಾಲಯ, ಮಾನಸಗಂಗೋಡೀ, ಮೈಸೂರು,



- ಕೊಪ್ಪ ಹಾಗೂ ತಿ.ನರಸೀಪುರ ಉತ್ತರನದಲ್ಲಿ ದೊರೆತ ಮಡಕೆಗಳು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಸ್ತುಸಂಗ್ರಹಾಲಯ, ಮಾನಸಗಂಗೋತ್ತಿ, ಮೈಸೂರು,



- ಮಣಿಯ ಹಚ್ಚು ಮತ್ತು ಶಂಖನಿಂದ ಮಾಡಿದ ಮಣಿಗಳು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಸ್ತುಸಂಗ್ರಹಾಲಯ, ಮಾನಸಗಂಗೋತ್ತಿ, ಮೈಸೂರು.



1. ಕಬ್ಜಿಣದಿಂದ ಮಾಡಿದ ಆಯುಧಗಳು ಹಾಗೂ ನಾಡ ಪಿಸ್ತಾಲು, ಪ್ರಾಚೀನ ಇತಿಹಾಸ ಮತ್ತು ಮರಾಠತ್ವ ವಸ್ತುಸಂಗ್ರಹಾಲಯ, ಮಾನಸಗಂಗೋತ್ತಿ, ಮೈಸೂರು,



7. ಸುಡಾವೆ ಬೊಂಬೆ ಮತ್ತು ರಾಜಘಟ್ಟ ಉತ್ತರನನದಲ್ಲಿ ದೊರೆತ ಹರಿಕೆ ಸ್ಕೂಪಗಳು ಹಾಗೂ ಇಟ್ಟಗೆಗಳು, ಪ್ರಾಚೀನ ಇತಿಹಾಸ ಮತ್ತು ಮರಾಠತ್ವ ವಸ್ತುಸಂಗ್ರಹಾಲಯ, ಮಾನಸಗಂಗೋತ್ತಿ, ಮೈಸೂರು.

ಪರಾಮಾಶನ ಗ್ರಂಥಗಳು

- ಶ್ರೀನಿವಾಸ ಹಾಡಿಗಾರ. (1982). ಮರಾಠತ್ವಶಾಸ್ತ್ರ ಪರಿಚಯ, ಚೈತನ್ಯ ಪ್ರಕಾಶನ, ಶ್ರೀವಾಂದನಗರ, ಧಾರವಾಡ.
- Sharma. R.S. (1997). ಪ್ರಾಚೀನ ಭಾರತ, navakarnataka publications private limited, Bengalore.
- Upinder singh. (2009). A history of ancient and early medieval india(from the stone age to the 12th century), pearson india education services Pvt Ltd., Noida.

- *Agrawal Usha. (2009). Directory of Museums in India. Sundeeprakashan, New Delhi.*
- *American Association of Museums (n.d.). What is a museum? Retrieved from <http://www.aam-us.org/aboutmuseums/whatis.cfm>*
- *Anderson. B. (1991). Imagined communities: Reflections on the origin and spread of nationalism. London: Verso.*
- *Applebaum. A. (2005). Chronology enhanced by artifacts. Washington Post. Retrieved from <http://pqasb.pqarchiver.com/washingtonpost/results.html>* Assman, J. (1995). *Collective memory and cultural identity. New German Critique*, 65, 125-133.
- *Attwood. B. (2004). Whose dreaming? Reviewing the review of the National Museum of Australia. History Australia, 1(2), 279-94.*
- *Banerjee, N. R. (1977). Unpublished Proceedings. All India Museum Conference, Bangalore.*
- *Deshpande. M. N. (1986). The Rock-cut caves of Pitalkhora in the Deccan. Ancient India 15 82.*
- *Markham. S. F. and H. Hargreaves 1936. The Museums of India.*
- *Mitra, Debala. (1971). Museums Association. London. Buddhist Manuments. Sahitya Samsad, Calcutta.*